



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಸೋಮವಾರ, ೦೭, ಡಿಸೆಂಬರ್, ೨೦೨೦ ( ಮಾರ್ಗಶಿರ, ೧೬, ಶಕವರ್ಷ, ೧೯೪೨) BENGALURU, MONDAY, 07, DECEMBER, 2020 ( MARGASHIRA, 16, SHAKAVARSHA, 1942)	ನಂ. ೬೫೪ No. 654
----------------------	--	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರ.ಪತ್ರ-೨

(12(2)ನೇ ನಿಯಮವನ್ನು ನೋಡಿ)

(ಗ್ರಾಮ ಪಂಚಾಯತಿಗಳಿಗೆ ಚುನಾವಣೆಗಳ ಸಂದರ್ಭದಲ್ಲಿ ಉಪಯೋಗಕ್ಕಾಗಿ)

:: ಅಧಿಸೂಚನೆ ::

ಸಂಖ್ಯೆ: ಚುನಾ:(ಗ್ರಾ.ಪಂ):ಸಿಆರ್/25/2020-21

ದಿನಾಂಕ:07-12-2020

(1) 1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ, ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಯ ಸದಸ್ಯರುಗಳ ಸ್ಥಾನಗಳನ್ನು ತುಂಬಲು;

(2) ಬೆಂಗಳೂರು ಜಿಲ್ಲೆಯ, ಬೆಂಗಳೂರು ಉತ್ತರ ತಾಲ್ಲೂಕಿನ 11 ಗ್ರಾಮ ಪಂಚಾಯತಿಗಳು, ಯಲಹಂಕ ತಾಲ್ಲೂಕಿನ 15 ಗ್ರಾಮ ಪಂಚಾಯತಿಗಳು ಒಳಗೊಂಡಿರುವ ತಾಲ್ಲೂಕುಗಳಲ್ಲಿನ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿಗಳ ಸದಸ್ಯರ ಸ್ಥಾನಗಳು ಖಾಲಿಯಾಗಿರುವ ಕಾರಣದಿಂದ, ಖಾಲಿಯಾಗಿರುವುದಾಗಿ ಘೋಷಿಸಿರುವುದರಿಂದ ಉಂಟಾದ ಖಾಲಿ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಸಬೇಕಾಗಿರುತ್ತದೆ.

ಆದುದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993 ರ 12ನೇ ನಿಯಮಕ್ಕನುಸಾರವಾಗಿ ಬೆಂಗಳೂರು (ನಗರ) ಜಿಲ್ಲೆಯ, ಜಿಲ್ಲಾಧಿಕಾರಿಯಾದ ಜಿ.ಎನ್.ಶಿವಮೂರ್ತಿ ಭಾ.ಆ.ಸೇ., ಎಂಬ ಹೆಸರಿನ ನಾನು, ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕಿಗೆ ಮೊದಲನೇ ಹಂತದಲ್ಲಿ ಚುನಾವಣೆ ನಡೆಸಲು ಈ ಕೆಳಕಂಡ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಗದಿಪಡಿಸುತ್ತೇನೆ.

ಕ್ರ.ಸಂ.	ವಿವರ	ಮೊದಲನೇ ಹಂತದ ಚುನಾವಣಾ ದಿನಾಂಕಗಳು
1.	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	ದಿನಾಂಕ: 07-12-2020 [ಸೋಮವಾರ]
2.	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	ದಿನಾಂಕ: 11-12-2020 [ಶುಕ್ರವಾರ]
3.	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	ದಿನಾಂಕ:12-12-2020 [ಶನಿವಾರ]
4.	ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	ದಿನಾಂಕ:14-12-2020 [ಸೋಮವಾರ]

(೧)

5.	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ)	ದಿನಾಂಕ:22-12-2020 [ಮಂಗಳವಾರ]
6.	ಮರು ಮತದಾನ ಇದ್ದಲ್ಲಿ ಮತದಾನದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	ದಿನಾಂಕ:24-12-2020 [ಗುರುವಾರ]
7.	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ-ತಾಲ್ಲೂಕು ಕೇಂದ್ರಗಳಲ್ಲಿ)	ದಿನಾಂಕ:30-12-2020 [ಬುಧವಾರ] ಬೆಳಿಗ್ಗೆ 8.00 ಗಂಟೆಯಿಂದ
8.	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	ದಿನಾಂಕ: 31-12-2020 [ಗುರುವಾರ]

[ಜಿ.ಎನ್.ಶಿವಮೂರ್ತಿ]  
ಜಿಲ್ಲಾಧಿಕಾರಿಗಳು ಹಾಗೂ  
ಜಿಲ್ಲಾ ಚುನಾವಣಾಧಿಕಾರಿಗಳು  
ಬೆಂಗಳೂರು ಜಿಲ್ಲೆ, ಬೆಂಗಳೂರು